

ಶಿಕ್ಷಕರಲ್ಲಿ ಕಲಿಕಾ ಸಾಮಧ್ಯ

ವಾಸ್ತವವಾಗಿ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರನ್ನು ಪೇರೇಟಿಸುವುದೇ ದೊಡ್ಡ ಸಂಪನ್ಮಾನ. ಇಂದು ಶಾಲಾ ತರಗತಿಗಳೆಂದರೆ ಅಲ್ಲಿ ಬಹು ಹಿನ್ನೆಲೆಗಳ ವಿದ್ಯಾರ್ಥಿಗಳಿರುತ್ತಾರೆ. ಇಂತಹ ತರಗತಿಗಳನ್ನು ಪ್ರೀತಿಯಿಂದ, ಸಂಪೇದನಾಶೀಲವಾಗಿ ನಿರ್ವಹಿಸಲು ಶಿಕ್ಷಕರಲ್ಲಾ ಸಂಪೇದನಾಶೀಲತೆಯ ಜೊತೆಗೆ ಉನ್ನತ ಮಟ್ಟದ ಬದ್ಧತೆ ಬೇಕು.



ಬಡಿಗೀರ್

ರಾಜು ದ ಶಾಲಾ ಮಕ್ಕಳ ಓದುವ ಹಾಗೂ ಬರೆಯುವ ಸಾಮಧ್ಯ ಬಿಹಾರ ಹಾಗೂ ಮದ್ದತ್ತದೇಶದ ವಿದ್ಯಾರ್ಥಿಗಳಿಗೆ ಕೊಳ್ಳುವ ಮಟ್ಟದಲ್ಲಿದೆ. ದಕ್ಷಿಣದ ರಾಜ್ಯಗಳ ಜನರು ಬುದ್ಧಿವಂತರು ಎಂಬಂತಹ ಸಾಮಾನ್ಯ ನಂಭಿಕೆಯನ್ನು ಹುಟ್ಟಿ ಮಾಡುವ ಈ ಅಂಶವನ್ನು ರಾಜ್ಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಆರ್.ಜಿ. ನಡವಾರ್ಥ ಅವರೆ ಬಹಿರಂಗ ಪಡೆಸಿದ್ದಾರೆ. ಪ್ರಾಥಮಿಕ ಶಿಕ್ಷಣ ವಲಯಕ್ಕೆ ಹಣದ ಕೊರತೆ ಏನೂ ಇಲ್ಲ. ಪ್ರಾಥಮಿಕ ಶಿಕ್ಷಣ ವಲಯಕ್ಕೆ ಏನೂ ಇಲ್ಲ. ಪ್ರಾಥಮಿಕ ಶಿಕ್ಷಣ ವಲಯಕ್ಕೆ ಸರ್ಕಾರ ವರ್ಷಕ್ಕೆ ವ್ಯಯಸುವ ಮೊತ್ತ ರೂ 9,000 ಕೋಟಿ ವಿನಿಯೋಗಿಸುತ್ತಿದೆ. ಹಾಗೆಯೇ, ವಿವಿಧ ಇಲಾಖೆಗಳ ಮೂಲಕ ಪ್ರಾಥಮಿಕ ಶಿಕ್ಷಣ ವಲಯಕ್ಕೆ ಸರ್ಕಾರ ವರ್ಷಕ್ಕೆ ವ್ಯಯಸುವ ಮೊತ್ತ ರೂ 12,000 ಕೋಟಿ ಎಂದು ಯೋಜನಾ ಇಲಾಖೆಯೂ ತಿಳಿಸಿದೆ. ಹಾಗಾದಾಗ ಸಮಸ್ಯೆ ಏನು? ಬದ್ಧತೆ ಇರುವ ಶಿಕ್ಷಕರು ಹಾಗೂ ಅಧಿಕಾರಿಗಳ ಕೊರತೆ.

ಹೌದು. ಪ್ರಾಥಮಿಕ ಶಿಕ್ಷಣ ಸುಧಾರಣೆಗೆ ವ್ಯಾಪ್ತಿ ಯೋಜನೆಗಳು ಜಾರಿಯಾಗಿವೆ. ಕೇಂದ್ರ ಸರ್ಕಾರದ ವರ್ಷಕ್ಕೆ ಶಿಕ್ಷಣ ಅಭಿಯಾನ (ಸ್ವಾ-ಸ್ವಾ-ಎ) ದ ಜೊತೆಗೆ ರಾಜ್ಯ ಸರ್ಕಾರವೂ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡೆ ಬರುತ್ತಿದೆ. ಈ ಎಲ್ಲಾ ಕಾರ್ಯಕ್ರಮಗಳು ಶಿಕ್ಷಣದ ಗುಣಮಟ್ಟ ಸುಧಾರಣೆಯಲ್ಲಿ ಪ್ರತಿಹಳೆವಾಗಬೇಕಿತ್ತು. ಆದರೆ ವಾಸ್ತವ ಗಾಬಿ ಹುಟ್ಟಿಸುವಂತಿದೆ. ಕನಾರ್ಚಿಕದಲ್ಲಿ ನಮ್ಮದೇ ಭಾಷೆ ಕನ್ನಡವನ್ನು 8ನೇ ತರಗತಿಯಲ್ಲಿರುವ ಶೇ.6.5 ವಿದ್ಯಾರ್ಥಿಗಳು ಮಾತ್ರ ಓದಬಲ್ಲರು. ಅದೇ ಮದ್ದತ್ತದೇಶದಲ್ಲಿ ಶೇ.9.2 ಹಾಗೂ ಬಿಹಾರದಲ್ಲಿ ಶೇ.8.3 ವಿದ್ಯಾರ್ಥಿಗಳು ಅವರದೇ ಭಾಷೆ ಹಿಂದಿಯನ್ನು ಓದಬಲ್ಲರು. ಕನಾರ್ಚಿಕದಲ್ಲಿ 5ನೇತರಗತಿಯಲ್ಲಿ ಕಲಿಯುತ್ತಿರುವ ಶೇ.21ರಮ್ಮ ವಿದ್ಯಾರ್ಥಿಗಳು ಮಾತ್ರ ಗಣೀತ ಸಮಸ್ಯೆ ಬಿಡಿಸಬಲ್ಲರು. ಆದರೆ ಅದೇ ಮದ್ದತ್ತದೇಶದಲ್ಲಿ ಶೇ. 6.5 ಹಾಗೂ ಬಿಹಾರದಲ್ಲಿ ಶೇ. 5.2ರಮ್ಮ ವಿದ್ಯಾರ್ಥಿಗಳು ಗಣೀತ ಸಮಸ್ಯೆ ಬಿಡಿಸಬಲ್ಲರು. ಈ ಪ್ರಮಾಣದ ಕಳಪೆ ಫಲಿತಾಂಶಕ್ಕೆ ಯಾರನ್ನು ದೂಷಿಸುವುದು? ಏನ್ನಲ್ಲಾ ಯೋಜನೆಗಳು, ಹಣಕಾಸು ಸರಿಪ್ಪು ಇರ್ಬಾಗಿ ಅನುಷ್ಠಾನದ ಹಂತದಲ್ಲಿ ಪ್ರಾಮಾಣಿಕ ನಿಷ್ಠೆ ಹಾಗೂ ಬದ್ಧತೆ ಇಲ್ಲದಿಕದಲ್ಲಿ ಯೋಜನೆಯ ಸದ್ಯದೇಶಗಳೇ ವಿಫಲವಾಗುವ ದುರಂತದ ಸ್ಥಿತಿ ಇದು.

ವಾಸ್ತವವಾಗಿ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರನ್ನು ಪೇರೇಟಿಸುವುದೇ ದೊಡ್ಡ ಸಂಪನ್ಮಾನ. ಕಳಪೆ ಗುಣಮಟ್ಟದ ಕಲಿಕಿಗೆ ಶಿಕ್ಷಕರು ಹಾಗೂ ಅಧಿಕಾರಿಗಳನ್ನು ದೂಷಿಸುವುದು ಈ ಹಿಂದಿಯೂ ನಡೆದಿದೆ. ಆದರೆ ಶಿಕ್ಷಕರು ಹಾಗೂ ಅಧಿಕಾರಿಗಳಲ್ಲಿ ಬದ್ಧತೆ ಹಾಗೂ ಪೇರೇಪಡೆಯ ಜೊತೆ ಇರುವುದನ್ನು ಅಧಿಕಾರಿಗಳು ಹಾಗೂ ರಾಜಕೀಯ ನಾಯಕರು ಬಹಿರಂಗವಾಗಿ ಬೆಬ್ಬಿಕೊಳ್ಳುತ್ತಿರುವುದು ಈಚಿನ ದಿನಗಳ ವಿದ್ಯಮಾನ.

ಬವತ್ತರ ದಶಕದ ಅರಂಭದಲ್ಲಿ ಶಿಕ್ಷಣ ಎಂಬುದು ಅದನ್ನು ಪಡೆದುಕೊಳ್ಳುವ ಸೌಲಭ್ಯ ಇರುವ ಪ್ರತಿಷ್ಠಿತರಿಗೆ ಸೀಮಿತವಾಗಿತ್ತು. ನಂತರ, ಪ್ರತಾಪಭೂತ ಬೇರೂರುತ್ತಿದ್ದಂತೆ ಹೆಚ್ಚು ಹೆಚ್ಚು ಮಕ್ಕಳು ಶಾಲೆ ಸೇರಲಾರಂಭಿಸಿದರು. ಅರವತ್ತರ ದಶಕದಲ್ಲಿ ಶಾಲೆಗಳ ಸಂಖ್ಯೆಯೂ ಹೆಚ್ಚಾದವು. ಜೊತೆಗೆ ಸರ್ಕಾರಿ ಹಾಗೂ ಶಾಸಗಿ ಎಂಬುದಾಗಿಯೂ ಕವಲೆಯಾದವು. ಸ್ಥಿತಿವಂತರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವುದು ಕಡೆಮೆಯಾಗಿತ್ತಿದ್ದು. ಈ ಸದಭಾದ್ರಿಯೇ. ಹಿಗಾಗಿ, ಸರ್ಕಾರಿ ಪ್ರಾಥಮಿಕ ಶಾಲೆಗಳು 'ಬಡವರ ಶಾಲೆ' ಎಂಬಂತಹ ಅಭಿಪ್ರಾಯ ಬೇರೂರುತ್ತಿದೆ. 1980 ಹಾಗೂ 90ರ ದಶಕಗಳಲ್ಲಿ ಮಕ್ಕಳ ಶಾಲಾ ದಾಖಿಲಾತಿಗೆ ಆದ್ದರಿಂದ ನೀಡಲಾಯಿತು. ಮಕ್ಕಳು ಶಾಲೆ ಬಿಡದಂತೆ ಉತ್ತೇಜನ ನೀಡಲು ಅವರನ್ನು ಮುಂದಿನ ತರಗತಿಗಳಿಗೆ ತೇಗೆದೆ ಮಾಡುವ ಪರಿಪಾಠ ಬೆಳೆದಂತೆ ತರಗತಿಯೋಳಿಗೇನಾಗುತ್ತದೆ ಎಂಬುದನ್ನು ಶಿಕ್ಷಣ ವ್ಯವಸ್ಥೆ ನಿಲಸ್ಕ್ತಿ ಆಗಿ. ಜೊತೆಗೆ ಶಿಕ್ಷಕರಿಗೂ ಹಲ ಬಗೆಯ ಕೆಲಸಗಳ ಒತ್ತೆದಾಗಳು. 'ಗುರು ದೇವೇಷಾ ಭವ' ಎಂಬ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಸಮುದಾಯದ ಗೌರವಾನ್ವಿತ ಸದಸ್ಯರಾಗಿದ್ದ ಶಿಕ್ಷಕರು. ಈಗ ಸರ್ಕಾರದ ಆಧಿಕಾರಿಗಳ ಶ್ರೇಷ್ಠತೆ ವ್ಯವಸ್ಥೆಯಲ್ಲಿ ಕೆಳಹತೆದ ಸರ್ಕಾರಿ ನೌಕರರ್ವೇ. ಶಿಕ್ಷಕರ ವೇತನ ಶ್ರೇಷ್ಠಗಳಲ್ಲಿ ಗಳಿಗಿಯ ಸುಧಾರಣೆಯೇನೋ ಆಯಿತು. ಹಿಗಿದ್ದೂ ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟದಲ್ಲಿ ಸುಧಾರಣೆ ಕಾಣಲ್ಪಡು.

ಶಿಕ್ಷಣ ಇಂದು ಎಲ್ಲರನ್ನು ತಲುಪಲು ಶ್ರಮಿಸುತ್ತಿದೆ. ಹೀಗಾಗಿ ಈಗ ಶಾಲಾ ತರಗತಿಗಳೆಂದರೆ ಅಲ್ಲಿ ಬಹು ಹಿನ್ನೆಲೆಗಳ ವಿದ್ಯಾರ್ಥಿಗಳಿರುತ್ತಾರೆ. ಇಂತಹ ತರಗತಿಗಳನ್ನು ಸ್ವಿತೀಯಿಂದ ಸಂಪೇದನಾಶೀಲವಾಗಿ ನಿರ್ವಹಿಸಲು ಶಿಕ್ಷಕರಲ್ಲಾ ಸಂಪೇದನಾಶೀಲತೆಯ ಜೊತೆಗೆ ಉನ್ನತ ಮಟ್ಟದ ಬದ್ಧತೆ ಬೇಕು. ಈ ದೀಪಿಯಲ್ಲಿ ಶಿಕ್ಷಕರಲ್ಲಿ ಹಲವು ನೇಲಗಳಲ್ಲಿ ಪ್ರೇರಕೆ ತುಂಬುವ ಕೆಲಸವೂ ಆಗಬೇಕು. ಹಾಗಾದಾಗ ಮಾತ್ರ ಈ ವರ್ಷ ರಾಜ್ಯ ಸರ್ಕಾರ ಆಚಾರ್ಯಸಲು ಹೊರಡಿರುವ 'ಸ್ವಾಷ್ಟಿ ಓದು, ಸ್ವಾಷ್ಟಿ ಬರಹ, ಸಾಮಧ್ಯ ವಿಕಾಸ ವರ್ಷ' ಪರಿಣಾಮಕಾರಿಯಾಗಬುದ್ದೆನೋ.

■ ಸಿ.ಚಿ. ಮಂಜುಳಾ